



ಪ್ರಾದೇಶಿಕ ಪದಗಳ ಅರ್ಥ

- ನಿಧಿಬಿ - ನಿಧಿಯು ಕೂಡ
- ಧೋಡೆ - ಸ್ವಲ್ಪ
- ಬಿಡಲು - ಬಿಡುತ್ತಾ ಇಲ್ಲ
- ಈಗರ - ಈಗಷ್ಟೆ
- ಮುಚಲತೀವು - ಮುಚ್ಚಾ ಇದ್ದವು.
- ಕಮ್ - ಕಡಿಮೆ
- ಅಕಾಡಿದು - ಆ ಕಡೆಯಿಂದ
- ಖೂನಾ - ಗುರುತು
- ಹಿಡಿ - ಹಿಡಿದಿರುವೆಯಾ
- ಏನ್ನಾ - ಏನಲೇ
- ಫೈಜಾನ್ - ಗುರುತು
- ನಿಧಿಗಣ್ಣಾಗ - ನಿಧೆ ಕಣ್ಣಲ್ಲಿ
- ಭೈಕೋತಾ - ಭೈಯುಕೊಳ್ಳುತ್ತಾ
- ಗೊತ್ತಾಗಲೊಂಟುದಾ - ಗೊತ್ತಾಗ್ತಾ ಇಲ್ಲ
- ನೆಪ್ - ನೆನಪು
- ಅಂತೀಕಿ ತಡಾ - ಅನ್ನುವುದೇ ತಡ
- ಏಸ್ - ಎಷ್ಟು
- ಬಿಡಲ್ಪ - ಬಿಡದ ಹಾಗೆ
- ಭೈನ್ ತಪ್ಪಲೀಗಿ - ಬೇವಿನ ತಪ್ಪಲಿಗೆ
- ಸಂಗಾಟ - ಜೊತೆಯಲ್ಲಿ
- ಮುದುಕೇರ್ - ಮುದುಕಿಯರ
- ಈಸ್ದಿಂದರ್ ಬಾದ್ - ಇಷ್ಟು ದಿನಗಳ ನಂತರ
- ಬಚಪನ್ - ಬಾಲ್ಯ
- ಬಕ್ಕೋಳ್ - ಬಹಳ
- ರಿಯುಜಿ ಹಿಡ್ತು - ಕೂದಲು ಹಿಡಿದು
- ರುಗುಡಾ - ಜಗಳ
- ಬಿಡಲಾಕ್ - ಬಿಡಿಸುವುದಕ್ಕೆ
- ಅಗೋತ್ - ಅವತ್ತು
- ಮೊಖಿ - ಮುಖ
- ಖರೇಬಿ - ನಿಜ
- ಅಲ್ಲಾತೀನು - ಅನ್ನುತ್ತಿದ್ದನು
- ಸಣ್ಣಾರ್ - ಚಿಕ್ಕವರು
- ಏಸ್ಯಾಳಿ - ಎಷ್ಟು ಸಲ
- ತಿಲ್ಲಾಕ್ - ತಿನ್ನುವುದಕ್ಕೆ
- ಕುಡಿತಿರ್ದೇವ್ - ಕುಡಿಯುತ್ತಿದ್ದೇವು.
- ಮಾಯಿನ್ ಅಂಬ್ಯಾ - ಮಾವಿನ ಬನ
- ಒಯ್ತೀಳು - ಒಯ್ಯುತ್ತಿದ್ದಳು.
- ಕೈಯ್ಯಾಗ - ಕೈಯಲ್ಲಿ
- ಅದೀಟಿ - ಅಷ್ಟೇ
- ಅರ್ಬಿ - ಬಟ್ಟೆ
- ಚೆಲ್ಲೋತಾ - ಚೆಲ್ಲುತ್ತಾ
- ಅದಷ್ಟೆ - ಅದ ಹಾಗೆ
- ಸುದ್ಧಾಕ್ - ಸಹಿತ
- ಹೂಂಟುರಾ - ಹೋಗ್ತಾ ಇದ್ದೆ
- ಹರ್ ಒಬ್ಬರು - ಪ್ರತಿಯೊಬ್ಬರು
- ನೌಲ್ ಫಂಕಾ - ನವಿಲು ಗರಿ
- ಚೀರತೀರ್ದೇವ್ - ಚೀರುತ್ತಿದ್ದೇವು.
- ಅಂಬಟಿಗೆ - ಅನ್ನುವಷ್ಟರಲ್ಲಿ
- ಅಂಬಾದಿದ್ವಿಲ್ಲ - ಅನ್ನುವುದಿರಲಿಲ್ಲ
- ಕಾಲಮಾನ್ಯಾಗ - ಕಾಲಮಾನದಲ್ಲಿ
- ಸಾಫ್ - ಸ್ವಚ್ಛ
- ಅಲ್ಲಾತುದಾ - ಅನ್ನುತ್ತಿದೆ
- ಫೋಲೊ - ಚಂದ
- ವೋಸು - ಅಷ್ಟು
- ಖಾಯಸ್ - ಇಷ್ಟ
- ಪಸಂದ - ಇಷ್ಟ ಪಟ್ಟು
- ತಕೊಂಡು - ತೆಗೆದು ಕೊಂಡು
- ಕರ್ಯಾದು - ಕರೆಯುದು
- ಅಂಬದ್ - ಅನ್ನುವುದಕ್ಕೆ
- ಸಲೀಸ್ - ಸರಳ
- ಬಂದುರ್ - ಬಂದರೆ
- ಗಡಬಡಿ - ಗಡಿಬಡಿಯಿಂದ

ಧೋಡ್ ಗಿಡಗೋಳಿಗೆ ಜೋಕಾಲಿ ಕಟ್ಟಿ ಜೋಡಿ ನಿಂತು ತೂಗೋತಾ; ಮ್ಯಾಲ್ ಮ್ಯಾಲ್ ಹೋಗಿ ಮುಗ್ಗೀಗಿ ಮುಟ್ಟಿ ಬರ್ತಿದೇವು. ಈಗೇನದ ಅಲ್ಲಾತಿದಿ? ಹಳ್ಳಿಗೋಳಿಲ್ಲ ಸಿಟಿ ಆದಪ್ಲೇ ಆಗ್ಯಾವ. ಮಾಯಾ ಇಲ್ಲಾ ಮಮತಾ ಇಲ್ಲ. ರೊಕ್ಕಾ ಹೆಚ್ಚಾಗಿ ಯಾರಿಗ್ಯಾರ್ ಮಾತಾಡಲೊಂಟಾರ್.

ಅವಾಗ ಮೊರಂ ಹಬ್ಬ ಸುದ್ದಾಕ್ ಏಟ್ ಚಂದ ಮಾಡ್ತಿದ್ದೇವು. ಊರ್ ತುಂಬಾ ಪೀರ್ ಕೂಡ್ತೀರು. ನಾವೆಲ್ಲ ಸಿಂಗಾರ್ ಮಾಡ್ಕೊಂಡು ಪೀರ್ ನೋಡ್ಲಾಕೇ ಹೊಯ್ತಿದೇವ್. ಊರಾಗಿನ ಮಂದಿಯಲ್ಲಾ ಚೋಂಗಿ ಮಲಾದಿ ಮಾಡ್ತೀರು. ಊರಾಗ್ ಮಾರಿ ಹಾಕ್ಕುರಾ ತುಪ್ಪ ಸಂಗಟ ಸೋಪಾ ಸುರಿ, ಕೊಬ್ಬರಿದೇ ವಾಸುನ್ ಘಮ್ ಅಂತ ಬರ್ತಿತ್ತು. ಎಲ್ಲರ್ ಮನ್ಯಾಗ್ ಚೋಂಗಿನೇ ಚೋಂಗಿ.

ಮ್ಯಾಳಗಿ ಮ್ಯಾ...ಲ ಕುಂತು ಪೀರುಂದು ಜುಲುಸ್ ನೋಡ್ತಿದ್ದ ಮಂದಿ. ರಾತ್ರಿ ಪೀರನ್ ಸವಾರಿ ಹೊಂಟೂರಾ ಹರ್ ಒಬ್ಬರ್ ಒಂದೊಂದು ಕೊಡಾ ಮೀಸಲ್ ನೀರು ತುಂಬ್ಕೊಂಡು ನಿಂದರ್ತೀರು. ಪೀರ್ ನ್ ಕಾಲಿಗಿ ನೀರ್ ಹಾಕಿ ಕಾಲ್ ಬಿಳ್ತೀರು. ಪೀರ್ ಹಿಡ್ಕೊಂಡಾವ್ ನೌಲ್ ಫಂಕಾದಿಂದ ಬೆನ್ನಾಗ ಹೊಡ್ತು, ಹುಶ್ಶಾನ್ ಬಶ್ಶಾನ್ ಕಿ ದೋಸ್ತರ ಹೋದ್ದೀನ್ ಅಂತಿಕಿ ತಡಾ ನಾವ್ ಬೀ ಹೋದ್ದೀನ್ ಅಂತ ಚೀರತಿದೇವ ಅಂತ ಅಂಬಟಿಕೆ ಅಕಿ, ಆ ಹುಶೇನ್ ಬಸ್ಯಾ ಅಂಬೋರು ಯಾರು? ಇವರ್ ದೋಸ್ತಾನಕಿ ಹೋದ್ದೀನ್ ಅಂದುರೇನು ಅಂತ ನಾವಿಬ್ಬು ಏಟ್ ಚಿಂತಿ ಮಾಡ್ತಿದೇವು ಅಂತ ನಕ್ಕಳ್. ಖರೆಗಾ ಅವರ್ ಪತಾನೇ ಹತ್ತಲೊಯ್ತೆ. ಅವಾಗಿನ ಕಾಲ ಮಾನ್ಯಾಗ ಎಲ್ಲಾ ಮಂದಿ ಎಲ್ಲಾ ಹಬ್ಬ ಮಾಡ್ತಿದ್ದು. ಮನ್ಯಾಗೋ ಸಾಫ್ ಇದ್ದೀವು. ಜಾತಿ ಗೀತಿ, ಧರ್ಮ ಗಿರ್ಮ ಅಂಬಾದಿದ್ವಿಲ್ಲ. ಎಲ್ಲರೂ ಖುಷ್ ಇದ್ದೇವು. ಈಗ ತೋಲ್ ಡೇಂಜರ್ ಆಗ್ಯಾವೇ ಮಂದಿ!

ನಮ್ಮ ಬೀದರ್ ತೋಲ್ ಫೋಲೊ ಅದಾ ಒಂದು ಹೊಡಪೆಟ್ಟಿಲ್ಲ ಗಿಡಪೆಟ್ಟಿಲ್ಲ. ಸುಕೂನ್ ಅದಾ ನೋಡು. ಬೀದರೊಂದು ಫೋಟಾ ಭಾರತ್ ಇದ್ದಪ್ಲೇ ಇದ್ದರ್ಬಿ ಶಾಂತ ಅದಾ ನೋಡ್.

ಹಿಂದೂ ಮುಸ್ಲಿಂ, ಸಿಕ್ಕರ್, ಬೌದ್ಧಿಷ್ಟ , ಕ್ರಿಶ್ಚನ್, ಎಲ್ಲೋರು ಮಸ್ತ ಹರಾ. ರುಗುಡಾ ಇಲ್ಲ ರುಗುಟಿ ಇಲ್ಲ. ವೋಸು ಹಬ್ಬಾ ಹುಣ್ಣಿ, ಎಡ್ಕೂರು ದಿನಕೊಂದು ಜುಲುಸ್ ಎಲ್ಲಾ ಇದ್ದೂರ್ಬಿ ಮಸ್ತ ಅದಾ ನೋಡು. ರಂಜಾನ ಹಬ್ಬದ ಸುರುಕುಂಬಾ ನಾವು ಖಾಯಸ್ ಮಾಡಿ ಕುಡಿತೇವು. ನಮ್ಮ ಎಳ್ಳಾಮಾಸಿ ಬಜ್ಜಿ ಪಸಂದ ಮಾಡಿ ಅವು ಉಣ್ಣಾರ್. ಕ್ರಿಸ್ತಮಸ್ ಡೋಣಸ್ ನಮಗ. ದೀಪಾವಳಿ ಕರ್ಚಿಕಾಯಿ ಅವರೀಗಿ. ಕೊಟ್ಟು ತಕೊಂಡು ಪ್ರೀತೀಲಿ ಇರ್ತೇವ್. ಒಬ್ಬಿಗೊಬ್ಬರು ಕರ್ಯಾದು ಬಗ್ಯಾದು ಸುಕೂನ್ ಇದ್ದೇವು.

‘ಖರೆನೇ ನಮ್ಮ ಬೀದರ ಖಿಲ್ಲಾ ಸಾರಸ್ವಿನಿಕ್ ಪದ್ಧತಿಯಿಂದ ಕಟ್ಟಾರಂತ ನೋಡು. ಈ ಜಗತ್ತಿನಾಗ ಎಲ್ಲರ ಸೌಹಾರ್ದತೆ ಅದಾನೋ ಇಲ್ಲಾನೋ! ನಮ್ಮ ಬೀದರ್ದಾಗ ಅದಾ ಅಂಬದ್ ಇತಿಹಾಸ ಗವಾ ಅದಾ. ಈ ಜಗತ್ತಿಗೆ ಸಮತೆ ಅಂಬಾ ಅರ್ಥಾ ಸಲೀಸ್ ಆಗಿ ವಚನ ಸಾಹಿತ್ಯ ಹೇಳಿ ಕೊಟ್ಟಿದೇವು. ಕನ್ನಡ ಪ್ರೀತಿ ಬಿ ನಮಗ್ ತೋಲ್ ಅದಾ. ಅದಕ್ ಸಾಕ್ಷಿ ನಮ ಭಾಲ್ವಿ ಮರ ಏನಂತಿ? ಅಂತ ಒಂದ್ ಘಂಟಾ ಇಬ್ಬರೂ ಮಾತಾಡ್ತೇವು. ಬೀದರ್ಕ ಬಂದುರ್ ಮನಿಗಿ ಬಾರೇ ಅಂತ ಹೇಳಿ ಫೋನ್ ಇಟ್ಟು.

ಪ್ರತಿಕ್ರಿಯಿಸಿ: feedback@sudha.co.in